

|| ಶ್ರೀಮದ್ವಾದಿರಾಜಯತಿ ವಿರಚಿತ ಶ್ರೀಶ್ರೀನಿವಾಸ ಕಲ್ಯಾಣ ||

ಸ್ತ್ರೀಯರೆಲ್ಲರೂ ಬನ್ನೀರೇ | ಶ್ರೀನಿವಾಸನ ಪಾಡಿರೇ
ಜ್ಞಾನಗುರುಗಳಿಗೊಂದಿಸಿ | ಮುಂದೆ ಕಥೆಯ ಪೇಳುವೆ || ಪ ||

ಗಂಗಾತೀರದಿ ಋಷಿಗಳು | ಅಂದು ಯಾಗವ ಮಾಡ್ಡರು
ಬಂದು ನಾರದ ನಿಂತುಕೊಂಡು ಯಾರಿಗಂದು? ಕೇಳಲು
ಅರಿತು ಬರಬೇಕು ಎಂದು | ಆ ಮುನಿಯು ತೆರಳಿದ-
ಭೃಗುಮುನಿಯು ತೆರಳಿದ

ನಂದಗೋಪನ ಮಗನ ಕಂದನ | ಮಂದಿರಕಾಗೆ ಬಂದನು
ವೇದಗಳನೆ ಓದತಾ | ಹರಿಯನೂ ಕೊಂಡಾಡತಾ

ಇರುವ ಬೊಮ್ಮನ ನೋಡಿದ | ಕೈಲಾಸಕ್ಕೆ ಬಂದನು
ಕಂಬುಕಂಠನು ಪಾರ್ವತಿಯೂ | ಕಲೆತಿರುವುದ ಕಂಡನು
ಸೃಷ್ಟಿಯೊಳಗೆ ನಿನ್ನ ಲಿಂಗ ಶೇಷವಾಗಲೆಂದನು
ವೈಕುಂಠಕ್ಕೆ ಬಂದನು | ವಾರಿಜಾಕ್ಷನ ಕಂಡನು
ಕೆಟ್ಟಕೋಪದಿಂದ ಒದ್ದರೆ | ಎಷ್ಟುನೊಂದಿತೆಂದನು
ಥಟ್ಟನೆ ಬಿಸಿನೀರಿನಿಂದ | ನೆಟ್ಟಗೆ ಪಾದ ತೊಳೆದನು

ಬಂದ ಕಾರ್ಯ ಆಯಿತೆಂದು | ಅಂದು ಮುನಿಯು ತೆರಳಿದ

ಬಂದು ನಿಂದು ಸಭೆಯೊಳಗೆ | ಇಂದಿರೇಶನ ಹೊಗಳಿದ
ಪತಿಯ ಕೂಡೆ ಕಲಹ ಮಾಡಿ | ಕೊಲ್ಲಾಪುರಕ್ಕೆ ಹೋದಳು
ಸತಿಯು ಪೋಗೆ ಪತಿಯು ಹೊರಟು | ಗಿರಿಗೆ ಬಂದು ಸೇರಿದ
ಹುತ್ತದಲ್ಲೇ ಹತ್ತುಸಾವಿರ ವರುಷ | ಗುಪ್ತವಾಗೆ ಇದ್ದನು
ಬ್ರಹ್ಮ ಧೇನುವಾದನು | ರುದ್ರವತ್ಸನಾದನು

ಧೇನು ಮುಂದೆ ಮಾಡಿಕೊಂಡು | ಗೋಪಿ ಹಿಂದೆ ಬಂದಳು
ಕೋಟಿ ಹೊನ್ನು ಬಾಳುವೋದು | ಕೊಡದ ಹಾಲು ಕರೆವುದು
ಪ್ರೀತಿಯಿಂದಲಿ ತನ್ನ ಮನೆಗೆ | ತಂದುಕೊಂಡನು ಚೋಳನು
ಅಂದು ರಾಯನ ಮಡದಿ ಕೋಪಿಸಿ | ಬಂದು ಗೋಪನ ಹೊಡೆದಳು
ಧೇನು ಮುಂದೆ ಮಾಡಿಕೊಂಡು | ಗೋಪ ಹಿಂದೆ ನಡೆದನು
ಕಾಮಧೇನು ಕರೆದ ಹಾಲು | ಹರಿಯ ಶಿರಕೆ ಬಿದ್ದಿತು

ಇಷ್ಟು ಕಷ್ಟ ಬಂದಿತೆಂದು | ಪೆಟ್ಟು ಬಡಿಯೆ ಹೋದನು
ಕೃಷ್ಣ ತನ್ನ ಮನದಲ್ಲೊ ಲಚಿಸಿ | ಕೊಟ್ಟ ತನ್ನ ಶಿರವನು
ಏಳು ತಾಳೆಮರದ ಉದ್ದ | ಏಕವಾಗಿ ಹರಿಯಿತು
ರಕ್ತವನ್ನು ನೋಡಿ ಗೋಪ | ಮತ್ತೆ ಸ್ವರ್ಗಕ್ಕೆರಿದ
ಕಷ್ಟವನ್ನು ನೋಡಿ ಗೋವು | ಅಷ್ಟು ಬಂದ್ಬೇಳಿತು
ಛಿಟ್ಟನೆ ರಾಯ ಎದ್ದು ಗಿರಿಗೆ | ಬಂದು ಬೇಗ ಸೇರಿದ

ಏನು ಕಷ್ಟ ಇಲ್ಲಿ ಹೀಗೆ | ಯಾವ ಪಾಪಿ ಮಾಡಿದ?
ಇಷ್ಟು ಕಷ್ಟ ಕೊಟ್ಟವಾಗೆ | ಭ್ರಷ್ಟಪಿಶಾಚಿಯಾಗೆಂದ
ಪೆಟ್ಟು ವೇದನೆ ತಾಳಲಾರದೆ | ಬೃಹಸ್ಪತಿಯ ಕರೆಸಿದ
ಅರುಣ ಉದಯದಲ್ಲಿದ್ದು | ಔಷದಕ್ಕೆ ಪೋದನು
ಕ್ರೋಧರೂಪಿಯ ಕಂಡನು | ಕೂಡಿ ಮಾತನಾಡಿದನು
ಇರುವುದಕ್ಕೆ ಸ್ಥಳವು ಎನಗೆ | ಏರ್ಪಾಡಾಗಬೇಕೆಂದ

ನೂರುಪಾದ ಭೂಮಿ ಕೊಟ್ಟರೆ | ಮೊದಲು ಪೂಜೆ ನಿಮಗೆಂದ
ಪಾಕಪಕ್ಷ ಮಾಡುವುದಕ್ಕೆ | ಆಕೆ ಬಕುಳ ಬಂದಳು
ಭಾನುಕೋಟಿತೇಜನೀಗೆ | ಬೇಟೆಯಾಡ ಹೊರಟನು
ಮಂಡೆ ಬಾಚಿ ದೊಂಡೆ ಹಾಕಿ | ದುಂಡುಮಲ್ಲಿಗೆ ಮುಡಿದನು
ಹಾರಪದಕ ಕೊರಲಲ್ಲಾಕಿ | ಫಣೆಗೆ ತಿಲಕವಿಟ್ಟನು
ಅಂಗುಲಿಗೆ ಉಂಗುರ | ರಂಗಶೃಂಗಾರವಾದವು

ಪಟ್ಟೆನುಟ್ಟು ಕಚ್ಚೆ ಕಟ್ಟಿ | ಪೀತಾಂಬರವ ಹೊದ್ದನು
ಥಾಳು ಕತ್ತಿ ಉಡಿಯಲ್ ಸಿಕ್ಕಿ | ಜೋಡೂ ಕಾಲಲ್ಲಿ ಮೆಟ್ಟಿದ
ಕರದಿ ವೀಳ್ಯವನ್ನೇ ಪಿಡಿದು | ಕನ್ನಡೀಯ ನೋಡಿದ
ಕನಕಭೂಷಣವಾದ ತೊಡೆಗೆ | ಕಮಲನಾಭ ತೊಟ್ಟನು
ಕನಕಭೂಷಣವಾದ ಕುದುರೆ | ಕಮಲನಾಭ ಏರಿದ

ಕರಿಯ ಹಿಂದೆ ಹರಿಯು ಬರಲು | ಕಾಂತರೆಲ್ಲ ಕಂಡರು

ಯಾರು ಇಲ್ಲಿ ಬರುವರೆಂದು? ದೂರ ಪೋಗಿರೆಂದರು
ನಾರಿಯಿರುವ ಸ್ಥಳಕ್ಕೆ | ಯಾವ ಪುರುಷ ಬರುವನು?
ಏಷ್ಟು ಹೇಳೆ ಕೇಳ ಕೃಷ್ಣ | ಕುದುರೆ ಮುಂದೆ ಬಿಟ್ಟನು
ಅಷ್ಟೂ ಮಂದಿರೆಲ್ಲ ಸೇರಿ | ಪೆಟ್ಟುಗಳನು ಹೊಡೆದರು
ಕಲ್ಲುಮಳೆಯ ಕರೆದರಾಗ | ಕುದುರೆ ಕೆಳಗೆ ಬಿದ್ದಿತು
ಕೇಶ ಬಿಚ್ಚಿ ವಾಸುದೇವ | ಶೇಷಗಿರಿಗೆ ಬಂದನು

ಪರಮಾನ್ನ ಮಾಡಿದ್ದೇನೆ | ಉಣ್ಣು ಬೇಗ ಎಂದಳು
ಅಮ್ಮ ಎನಗೆ ಅನ್ನ ಬೇಡ | ಎನ್ನ ಮಗನೆ ವೈರಿಯೇ
ಕಣ್ಣಿಲ್ಲಾದ ದೈವ ಅವಳ | ನಿರ್ಮಾಣವ ಮಾಡಿದ
ಯಾವ ದೇಶ ಯಾವೋಳಾಕೆ | ಎನಗೆ ಪೇಳು ಎಂದಳು
ನಾರಾಯಣನ ಪುರಕೆ ಪೋಗಿ | ರಾಮಕೃಷ್ಣರ ಪೂಜಿಸಿ
ಕುಂಜಮಣಿಯ ಕೊರಲಲ್ಲಾಕಿ | ಕೂಸಿನ್ ಕೊಂಕಳದೆತ್ತಿದಾ

ಧರಣಿದೇವಿಗೆ ಕಣಿಯ ಹೇಳಿ | ಗಿರಿಗೆ ಬಂದು ಸೇರಿದ
ಕಾಂತರೆಲ್ಲ ಕೂಡಿಕೊಂಡು | ಆಗ ಬಕುಳೆ ಬಂದಳು
ಬನ್ನಿರಮ್ಮ ಸದನಕೆನುತ | ಬಹಳ ಮಾತನಾಡಿದರು

ತಂದೆತಾಯಿ ಬಂಧುಬಳಗ | ಹೊನ್ನು ಹಣ ಉಂಟೆಂದರು
ಇಷ್ಟು ಪರಿಯಲ್ಲಿದ್ದವಗೆ | ಕನ್ಯೆ ಯಾಕೆ ದೊರಕಿಲ್ಲಾ
ದೊಡ್ಡವಳಿಗೆ ಮಕ್ಕಳಿಲ್ಲ | ಮತ್ತೆ ಮದುವೆ ಮಾಡ್ಡೆವು

ಬೃಹಸ್ಪತಿಯ ಕರೆಸಿದ | ಲಗ್ನಪತ್ರಿಕೆ ಬರೆಸಿದ
ಶುಕಾಚಾರ್ಯರ ಕರೆಸಿದ | ಮದುವೆ ಓಲೆ ಕಳುಹಿದ
ವಲ್ಲಭೇನ ಕರೆವುದಕ್ಕೆ | ಕೊಲ್ವಾಪುರಕ್ಕೆ ಪೋದರು
ಗರುಡನ್ ಹೆಗಲನೇರಿಕೊಂಡು | ಬೇಗ ಹೊರಟುಬಂದರು
ಅಷ್ಟವರ್ಗವನ್ನು ಮಾಡಿ | ಇಷ್ಟ ದೇವರ ಪೂಜಿಸಿ
ಲಕ್ಷ್ಮೀನಹಿತ ಆಕಾಶರಾಜನ | ಪಟ್ಟಣಕ್ಕೆ ಬಂದರು

ಕನಕಭೂಷಣವಾದ ತೊಡುಗೆ | ಕಮಲನಾಭ ತೊಟ್ಟನು
ಕನಕಭೂಷಣವಾದ ಮಂಟಪ | ಕಮಲನಾಭ ಏರಿದ
ಕಮಲನಾಭಗೆ ಕಾಂತಿಮಣಿಯ | ಕನ್ಯಾದಾನವ ಮಾಡಿದ
ಕಮಲನಾಭ ಕಾಂತೆ ಕೈಗೆ | ಕಂಕಣವನ್ನೇ ಕಟ್ಟಿದ
ಶ್ರೀನಿವಾಸ ಪದ್ಮಾವತಿಗೆ | ಮಾಂಗಲ್ಯವನೆ ಕಟ್ಟಿದ
ಶ್ರೀನಿವಾಸನ ಮದುವೆ ನೋಡೆ | ಸ್ತ್ರೀಯರೆಲ್ಲ ಬನ್ನಿರೇ

ಪದ್ಮಾವತಿಯ ಮದುವೆ ನೋಡೆ | ಮುದ್ದು ಬಾಲೆಯರ್ ಬನ್ನಿರೇ
ಶಂಕೆಯಿಲ್ಲದೆ ಹಣವ ಸುರಿದು | ವೇಂಕಟೇಶನ ಕಳುಹಿದ

ಲಕ್ಷತಪ್ಪು ಎನ್ನಲ್ಲುಂಟು | ಪಕ್ಷಿವಾಹನ ಸಲಹೆನ್ನ
ಕೋಟಿತಪ್ಪು ಎನ್ನಲ್ಲುಂಟು | ಕುಸುಮನಾಭ ಸಲಹೆನ್ನ
ಶಂಕೆ ಇಲ್ಲದೆ ವರವ ಕೊಡುವ | ವೇಂಕಟೇಶ ಸಲಹೆನ್ನ
ಭಕ್ತಿಯಿಂದಲಿ ಹೇಳ್ ಕೇಳ್ವವರಿಗೆ | ಮುಕ್ತಿ ಕೊಡುವ ಹಯವದನನು

ಜಯ ಜಯ ಶ್ರೀನಿವಾಸನಿಗೆ | ಜಯ ಜಯ ಪದ್ಮಾವತಿಗೆ
ಒಲಿದಂತಹ ಶ್ರೀಹರಿಗೆ | ನಿತ್ಯ ಶುಭಮಂಗಳ
ಶೇಷಾದ್ರಿಗಿರಿವಾಸ | ಶ್ರೀದೇವಿ ಅರಸಗೆ
ಕಲ್ಯಾಣಮೂರುತಿಗೆ | ನಿತ್ಯಜಯಮಂಗಳ ||

ಕಲ್ಯಾಣಾದ್ಭುತಗಾತ್ರಾಯ ಕಾಮಿತಾರ್ಥಪ್ರದಾಯಿನೇ |
ಶ್ರೀಮದ್ವೇಂಕಟನಾಥಾಯ ಶ್ರೀನಿವಾಸಾಯ ಮಂಗಳಮ್ ||

|| ಶ್ರೀಮದ್ವೇಂಕಟನಾಥಮಸ್ತು ||